

### THE SOUTH INDIA PAPER MILLS LIMITED

Regd. Office & Factory: Chikkayana Chatra, Nanjangud - 571 302, Karnataka State, India Corporate & Marketing Office: # 1205 / 1206, Prestige Meridian II, M.G Road, Bangalore - 560 001.

Ref: Stock- Ex / 2024/ 1914

13.02.2024

**BSE Limited** 

25<sup>th</sup> Floor, Phiroze Jeejeebhoy Towers Dalal Street Mumbai 400 001 Tel: (022) 2272 1233/34

Dear Sir,

Sub: Newspaper Advertisement under Regulation 47 of SEBI (Listing Obligations and Disclosure Requirements) Regulations, 2015 for Unaudited Financial Results for the Quarter / 9 month's ended 31st December 2023

Ref: Scrip Code 516108

Pursuant to Reg. 47 of SEBI(Listing Obligations and Disclosure Requirements) Regulations, 2015, we are enclosing herewith the Newspaper Advertisements of Unaudited Financial Results for the Quarter / 9 month's ended 31<sup>st</sup> December 2023, published in Business Standard and Vishwayani on 10.02.2024.

Thanking you,
Yours faithfully
For THE SOUTH INDIA PAPER MILLS LTD

VIDYA BHAT

VIDYA BHAT Date: 2024.02.13

Vidya Bhat Company Secretary ACS 29436

Encl: As above



E-mail: marketing@sipaper.com Grams: PAPERMILLS Website: www.sipaper.com

#### **RECOVERY OFFICER**

MAHARASHTRA CO-OPRATIVES SOCIETIES ACT 1960, Act 156, Rule 1961, 107. CIO SHIVKRUPA SAHAKARI PATPEDHI LTD., Shop No 5, 6 & 7, Narayani Complex Sunderbeni Compound, Kap Kaneri, Near Bharat Bank, Kalyan Naka, Bhiwandi, Thane 421 302

> FORM "Z" (See sub-rule [(11)(d-1)] of rule 107)

#### POSSESSION NOTICE FOR IMMOVABLE PROPERTY

Whereas the undersigned being the Recovery officer of the MR. HEMANT NAMDEV MOHITE under the Maharashtra Co-operative Societies Rules, 1961 issue a demand notice date 21.08.2023 calling upon the judgment debtor.

SANTOSH BALIRAM FULORE, ARUNA SANTOSH FULORE, SANDESH SANTOSH FULORE, JITENDRA BALIRAM FULORE to repay the amount mentioned in the notice being RS. 28,31,934/- in words (Rs. Twenty Eight Lakh Thirty One Thousand nine Hundred Thirty Four Only) with date of receipt of the said notice and the judgment debtor having failed to repay amount, the undersigned has issue a notice for attachment date 05.02.2024 And attached the property describe herein below.

The judgment debtor having failed to repay the amount, notice is hereby given to the judgment debtor and the public in general that the undersigned has taken possession of the property described herein below in exercise of powers conferred on him/her under rule 107 [11 (D-1)] of the Maharashtra Co-operative Societies Rules, 1961 on this 5th Day of February 2024.

The judgment debtor in particulars and the public in general is hereby cautioned not to deal with the property and any dealings with the property will be subject to the charge of the RECOVERY OFFICER MR. GOVIND MANIKRAO POL for an amount RS. 28,31,934/- in words (Rs. Twenty Eight Lakh Thirty One Thousand nine Hundred Thirty Four Only) and interest thereon.

DESCRIPTION OF THE IMMOVABLE PROPERTY Gr Floor + 1st Floor, Milkat No 90/1 And 90/2, Gat No 163/1/B, At Post Temghar, Tal Bhiwandi, Dist-Thane 421 302 1 Aar Land + 0.50 Aar Potkharab And 3150 Sq. Ft. Contruction

Bounded By. On the North by:- On the South by:-

On the East by:-, On the West by:-SD/- (MR. GOVIND MANIKRAO POL)

Date: 05.02.2024 Place: Bhivandi



**Recovery Officer** Att- Shivkrupa Sahakari Patpedhi Ltd. Mumbai Rule 107 Of Maharashtra Co. Op. Soc. Act 1960 Rule 1961

#### DYNAMIC MICROSTEPPERS LIMITED

CIN: L45206MH1985PLC036261 Reg Office: 506, Marathu Arcade, Above Axis Bank, Near Garware Subhash Road, Vile Parl (East) Mumbai - 400 057, Maharashtra, India. Tel No.: 022-26842631 Fax No.: 022-26842631 Email id: dynamicmicrostepperslimited@gmail.com Website: www.dvnamicmicrosteppers.com

EXTRACT OF THE STANDALONE UN-AUDITED FINANCIAL RESULTS

FOR THE QUARTER ENDED DECEMBER 31 2023

	Amount in item					
Sr.			Stan dalone			
۱o.	Parti cul ars	Quarter ended 31.12.2023	Year ended 31.03.2023	Corresponding 3 months ended in the Previous year 31.12.2022		
1	Total Income from operations	-	-	-		
2	Net Profit (+)/Loss for the period (before tax,					
	Exceptional and/or Extraodinary items)	(165, 123)	(995,052)	(147,655)		
3	Net Profit (+)/Loss for the period before tax					
	(after Exceptional and/or Extraodinary items)	(165, 123)	(995,052)	(147,655)		
4	Net Profit (+)/Loss for the period after tax					
_	(after Exceptional and/or Extraodinary items)	(165, 123)	(995,052)	(147,655)		
5	Total Comprehensive Income for the period					
	[(Comprising profit/Loss for the period					
	(after tax) and other Comprehensive Income	(4.05.400)	(0.0F.0F.0)	(4.47.055)		
,	(after tax)]	(165, 123)				
6	Equity share capital	34,488,000	34,488,000	34,488,000		
7	Reserves (excuding Revaluation Reserve)					
	as shown in the Audited Balance Sheet		( AE OCO 670)			
8	of the previous year Earning per share (of Rs. 10/- each)	-	(45,062,673)	-		
٥	, , ,					
	for continuing and discontinued operations- a. Basic:	(0.05)	(0.29)	(0.04)		
	a. Basic. b. Diluted:	(0.05)	(0.29)			
	D. Diluteu.	(0.00)	(0.29)	(0.04)		

The above is an extract of the detailed format of quarterly un-audited Financia Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the guarterly un-audited Financial Results are available on the websites of the Stoc Exchange (www.bseindia.com) and the website of the Compan www.dynamicmicerosteppers.com)

Previous year's figures have been regrouped/rearranged wherever necessary make them comparable.

The above results, has been reviewed and recommended by the Audit Committee and approved by the Board of Directors at its meeting held on 9th Feb., 2024 as per Regulation 33 of SEBI (Listing Obligations and Disclosure Requirements) Regulations, 2015.

For Dynamic Microsteppers Limited Sd/- Ashwin Shah Director DIN: 03115009

#### THE SOUTH INDIA PAPER MILLS LIMITED

CIN: L85110KA1959PLC001352

Regd. Office: Chikkayana Chatra, Nanjangud - 571 302 Karnataka State STATEMENT OF UNAUDITED FINANCIAL RESULTS FOR THE QUARTER / 9 MONTH'S ENDED 31st DECEMBER 2023

SI No	Particulars	Quarter Ended 31-12-2023	Nine Months Ended 31-12-2023	Quarter Ended 31-12-2022
1.	Total income from operations	7,191.41	22,164.74	6,307.93
2.	Net profit for the period (before Tax,			
	Exceptional and / or Extraordinary Items)	(412.10)	(1,416.29)	(1,313.08)
3.	Net profit for the period before Tax,			
	(after Exceptional and / or Extraordinary Items)	(425.63)	(1,429.82)	14.42
4.	Net Profit for the period after tax,(after			
	exceptional and/ or extraordinary items)	(318.53)	(1,069.97)	14.42
5.	Total comprehensive Income for the period			
	[comprising profit for the period (after tax)			
	and other comprehensive income (after tax)]	(318.53)	(1,069.97)	14.42
6.	Equity Share Capital	1,875.00	1,875.00	1,500.00
7.	Reserves (excluding Revaluation Reserve as			
	shown in the Audited Balance Sheet of	21,410.19	21,410.19	19,064.88
	previous year) under Other Equity	(as on 31-03-2023)	(as on 31-03-2023)	(as on 31-03-2022)
8.	Earnings Per Share (of Rs. 10/- each) in Rs.			
	Basic:	(1.70)	(5.71)	0.10
	Diluted :	(1.70)	(5.71)	0.10

The above is an extract of the detailed format of Quarterly / 9 months ended Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the Quarter / 9 month's ended 31st Dec 2023 are available on the website of BSE Limited at www.bseindia.com & Company's website www.sipaper.com

MANISH M PATEL Place: Nanjangud Date: 08-02-2024 MANAGING DIRECTOR DIN: 00128179

By Order of the Boar

क ऑफ़ इंडिया BOI 🖈

Oras Branch Phone: 02362-228840.

Email: Oras.Ratnagiri@bankofindia.co.in [Rule 8 (1)]

POSSESSION NOTICE (For immovable property)

Date: 09.02.2024

Ref. No. ORAS/SARFAESI/2023-24/55 The undersigned being the Authorised Officer of Bank of India under th

Securitisation and Reconstruction of Financial Asset and Enforcement of Security Interest Act, 2002 and in exercise of powers conferred under section 13(12) read with rule 3 of the Security Interest (Enforcement) Rules, 2002 issued demand notice dated: 22.05.2023 on calling upon the Borrower Mr. Jitendra Mahesh Revankar & Guarantor Mr. Narayan Pandurang Parulekar to repay the amount mentioned in the notices aggregating Rs.9,40,994.96/- (Rupees Nine Lakhs Forty Thousand Nine Hundred Ninety Four and Paisa Ninety Six) plus further interes thereon from **01.05.2023** within 60 days from the date of receipt of said notice.

The borrower/ guarantor having failed to repay the amount, notice is hereb given to the borrower/guarantor and the public in general that the undersigned has taken **Physical Possession** of the property described herein below unde Section 13(4) of the said Act read with rule 8 of the said rules on the 09th day of February 2024, pursuant to order passed by the District Magistrate Sindhudur under section 14(2) of the SARFAESI Act, 2002 in Order No.47/2023 on 16.09.2023

The borrower secured debtor in particular and the public in general is hereby cautioned not to deal with the property and any dealings with property will be subject to the charge of the **Bank of India Oras Branch** for an amount o Rs.9,40,994.96/- (Rupees Nine Lakhs Forty Thousand Nine Hundred Ninety Four and Paisa Ninety Six) plus further interest thereon from 01.05.2023.

The borrower's attention is invited to the provisions of sub- section (8) of section 13 of the SARFAESI Act, in respect of time available, to redeem the secured

#### DESCRIPTION OF THE IMMOVABLE PROPERTY

Equitable mortgage of all piece and parcel of residential flat situated Survey No. 105A, Hissa No.14/1, Flat No. 13 (40/281), House No. 1028/13, 2nd Floor, Shree Swami Siddhi Co. Op. Housing Society Ltd., Oras Budruk, Taluka- Kudal, District- Sindhudurg. Area 340 Sq.Ft (31.60 Sq.Mtrs.),

Boundaries: East: Open Space & National Highway West: Flat No. 1028/18 South: Flat No. 1028/14 North: Open Space

Date: 09.02.2024 Place: Shree Swami Siddhi Co. Op. Housing, Society Ltd., Oras Bk, Taluka- Kudal

Sd/-**Authorised Officer** Bank of India

#### **DBL INFRA ASSETS PRIVATE LIMITED**

Date: 09/02/2024

Statement of Un-audited Financial Results for the Quarter and Nine Months period ended 31 December, 2023 [Regulation 52 (8) read with Regulation 52 (4) of the (Listing Obligations and Disclosure Requirements) Regulations, 2015]

(Amount in INR / Lacs, except Per Share Data)

			Stan	dalone		,	Cons	olidated	,
S. No.	Particulars	For Quarter ended / As at 31 Dec 2023 Unaudited	For Period ended / As at 31 Dec 2023 Unaudited	For Quarter ended / As at 31 Dec 2022 Unaudited	For the Year ended / As at 31 March 2023 Audited	For Quarter ended / As at 31 Dec 2023 Unaudited	For Period ended / As at 31 Dec 2023 Unaudited	For Quarter ended / As at 31 Dec 2022 Unaudited	For the Year ended / As a 31 March 202 Audited
1.	Total Income From Operations (Net)	4,957.43	6,879.50	42.03	1,163.06	4,957.43	6,879.50	1,501.96	5,707.5
2.	Net Profit / (Loss) For The Period (Before Tax, Exceptional And / Or Extraordinary Items #)	(2,295.30)	(6,003.65)	(2,455.79)	(9,648.49)	(2,295.30)	(6,003.65)	(1,667.51)	
3.	Net Profit / (Loss) For The Period Before Tax (After Exceptional And / Or Extraordinary Items #)	142.43	(3,408.76)	(2,048.31)	(6,060.61)	1,255.73	(1,644.21)	(979.42)	1,391.
Net Profit / (Loss) For The Period After Tax (After Exceptional And / Or Extraordinary Items #)		54.04	(3,497.15)	(2,048.31)	(6,059.48)	1,167.34	(1,733.03)	(1,013.51)	1,303.0
5.	Total Comprehensive Income For The Period [Comprising Profit / (Loss) For The Period (After Tax) And Other Comprehensive Income (After Tax)]	997.43	(2,552.35)	(2,048.31)	(3,589.10)	2,383.41	(1,327.32)	(4,337.01)	(1,956.8
6.	Paid Up Equity Share Capital	200.00	200.00	200.00	200.00	200.00	200.00	200.00	200.
7.	Reserves (Excluding Revaluation Reserve)	(11,742.34)	(11,742.34)	(12,398.92)	(9,189.56)	(20,654.80)	(20,654.80)	(27,626.61)	(20,774.3
8.	Securities Premium Account	-	-	•	-	-	-	-	
9.	Net Worth	(11,542.34)	(11,542.34)	(12,198.92)	(8,989.56)	(20,454.80)	(20,454.80)	(27,426.61)	(20,574.3
10.	Paid Up Debt Capital / Outstanding Debt	67,569.95	67,569.95	67,571.07	70,077.00	67,569.95	67,569.95	95,515.86	70,077.
11.	Outstanding Redeemable Preference Shares	N/A	N/A	N/A	N/A	N/A	N/A	N/A	N/A
12.	Debt Equity Ratio	(5.85)	(5.85)	(5.54)	(7.80)	(3.30)	(3.30)	(3.48)	(3.
13.	Earnings Per Share (of Rs. 10/- Each) (For Continuing And Discontinued Operations)								
	1. Basic:	2.70	(174.88)	(102.42)	(302.97)	72.00	(113.61)	(216.85)	(221.
	2. Diluted:	2.70	(174.88)	(102.42)	(302.97)	72.00	(113.61)	(216.85)	(221.
14.	Capital Redemption Reserve	N/A	N/A	N/A	N/A	N/A	N/A	N/A	N/A
15.	Debenture Redemption Reserve	-	-	ı	•	-	-	-	-
16.	Debt Service Coverage Ratio	0.01	0.03		-	0.01	0.03	-	-
17.	Interest Service Coverage Ratio	0.16	0.25	-	-	0.16	0.25	-	-

#### Notes:

- 1. The above unaudited standalone financial results for the quarter and nine months period ended December 31, 2023 have been reviewed and recommended by the Audit committee and subsequently approved by the board of directors at their respective meetings held on February 09, 2024.
- 2. The unaudited Standalone Financial Results have been prepared in accordance with IND AS, notified under section 133 of the Companies Act, 2013 read with Companies (Indian Accounting Standards) Rules, 2015, as amended from time to time, and other accounting principles generally accepted in India and in compliance with Regulation 52 of SEBI (Listing Obligation and Disclosure Requirement) Regulation 2015, as amended.
- 3. The above is an extract of the detailed format of quarterly and nine months period ended financial results filed with the Stock Exchanges under Regulation 52 of the Listing Regulations. The full format of the financial results are available on the websites of the Stock Exchange(s) (www.bseindia.com) and the company (www.dbiapl.com)
- 4. For the other line items referred in regulation 52(4) of the Listing Regulations, pertinent disclosures have been made to the Stock Exchange(s) (BSE) and can be accessed on the URL
- 6. The impact on net profit / loss, total comprehensive income or any other relevant financial item(s) due to change(s) in accounting policies shall be disclosed by means of a footnote For DBL Infra Assets Private Limited

Dilip Survavanshi Place: Bhopal

# THE STATE TRADING CORPORATION OF INDIA LIMITED

8.92

4.20

2.33

1.49

1				STANDA	LONE			CONSOLIDATED					
S. No.	Particulars	Quarter ended 31.12.2023	Quarter ended 31.12.2022	Quarter ended 30.09.2023	Nine Months ended 31.12.2023	Nine Months ended 31.12.2022	Year ended 31.03.2023	Quarter ended 31.12.2023	Quarter ended 31.12.2022	Quarter ended 30.09.2023	Nine Months ended 31.12.2023	Nine Months ended 31.12.2022	Year ended 31.03.2023
		(unaudited)	(unaudited)	(unaudited)	(unaudited)	(unaudited)	(audited)	(unaudited)	(unaudited)	(unaudited)	(unaudited)	(unaudited)	(audited)
1	Total income from operations	-	-	-	-	-	-	-	-	-	-	-	-
2	Net Profit /(Loss) for the period (before tax, exceptional and/or Extraordinary items)	1,454.67	913.45	1,462.17	3,472.89	2,619.15	3,686.91	1,421.13	892.39	1,435.65	3,397.36	2,556.22	3,576.56
3	Net Profit /(Loss) for the period before tax (after Exceptional and/or Extraordinary items)	1,420.71	912.32	1,827.82	3,761.22	2,517.14	3,711.09	1,387.17	891.26	1,801.30	3,685.69	2,454.21	3,600.74
4	Net Profit /(Loss) for the period after tax (after Exceptional and/or Extraordinary items)	1,431.12	912.32	1,827.82	3,766.35	2,517.14	3,289.14	1,397.58	891.26	1,801.30	3,690.82	2,454.21	3,178.79
5	Total comprehensive income for the period [comprising Profit/ (Loss) for the period (after Tax) and other comprehensive income (after tax)	1,431.12	912.32	1,827.82	3,766.35	2,517.14	5,350.59	1,397.58	891.26	1,801.30	3,690.82	2,454.21	5,241.31
6	Equity Share Capital	6,000.00	6,000.00	6,000.00	6,000.00	6,000.00	6,000.00	6,000.00	6,000.00	6,000.00	6,000.00	6,000.00	6,000.00
7	Other Equity excluding Revaluation Reserves	-	-	-	(1,05,100.46)	(1,11,700.29)	(1,08,866.81)		-	-	(5,61,145.90)	(5,67,623.82)	(5,64,686.72)
8	Earning per share (of Rs. 10/- each) (for continuing and discontinued operations)												
	(notAnnualized):												
	(a) Basic (in Rupees)	2.39	1.52	3.05	6.28	4.20	8.92	2.33	1.49	3.00	6.15	4.09	8.74

### (b) Diluted (in Rupees)

1) These Financial results have been prepared in accordance with the accounting policy on a non-going concern basis passed by the Board in it's 639th Meeting held on 05.04.2021

3.05

- 2) The financial results for the nine months ended 31st Dec 2023 were reviewed by the Audit Committee on 09.02.2024 and approved by the Board of Directors in its meeting held on 09.02.2024.
- 3) In view of the default by the company in paying due interest amount to the banks, STC was declared NPA. The lender banks have initiated DRT proceedings against the company and Canara bank (esyndicate bank) had also initiated NCLT proceedings. The company is in the process of finalizing the OTS proposal with the lender banks and the amount crystalized wit the Joint Lender Forum (JLF) is RS. 1,90,624 lacs as on 31.12.2018. A part payment of Rs 1,10,000 lacs has already been made to Canara bank (esyndicate bank), The leader of JLF on 29.03.2019 (Rs. 90,000 lacs) and on 27.05.2019 (Rs. 20,000 lacs). The leader of JLF has withdrawn the NCLT proceeding against STC on 11.12.2019. However, proceedings in DRT are still going on and the matter came up for hearing on 08.02.2024 at DRT and NDOH is 28.02.2024. The matter is vigorously follow-up with the banks. The amount of liability is subject to final settlement /
- 4) Net trade receivable of Rs. 10,6979.96 lacs includes Rs. 62,727.62 lacs having credit impairment.
- 5) Demand of Rs. 13,283 lacs was raised by L&DO vide its letter no. L&DDO/LS2A/9225/133 dated 26th March 2018 from 2004-05 onwards for non-compliance of various conditions of the Lease Deed (including non-deposits of 25% of the gross rent received by STC from its tenants). However, the company has disputed the demand and the matter is yet to be resolved. On the observation of CAG audit, the firm liability of Rs. 8,540 lacs has been booked. With a view to obtain updated demand as on date STC approached L&DO on 18.05.2022 wherein it was informed by L&DO that the assessment with regard to raising such demand, they have their own parameters. Further, vide letters dtd 20.05.2023, 30.10.2023 & 09.01.2024, STC requested L&DO to provide the updated liability towards JVB. In addition Deptt of Commerce vide its letter dtd 13.07.2022 has also taken up the issue with L&DO. The reply from L&DO in this regard is
- yet to be received. STC is continuously following up with L&DO for JVB and DDA for housing colony. Necessary provisioning shall be made in case any futher demand arises. 6) Based on Accounting Policy on a non-going concern basis w.e.f 01.04.2021 all the assets previously grouped under Property, Plant and Equipment, Capital Work-in-progess, Investment Property & Intangible Assets are now transferred to "Non-Current Assets held for disposal" and are shown on Carrying Values as on 31.03.2021 as valuation of STC's immovable porperties is under process. However as per last Valuation report, fair value as on 31.03.2020 based on current title is: JVB - Rs 75,675 lacs, STCHC- Rs 49,834 lacs & Others - Rs 29,652 lacs. In case of perpetual lease, Fair Market Value of JVB and Housing Colony is Rs. 261,183 lacs and Rs. 84,198 lacs respectively.
- 7) STC has shown receipt of Rs 19.01 crore in the MMT case matter as per Delhi High Court order and same have been shown under advances and execution petition filed by STC is under
- 8) Figures for the quarter ended 31st Dec 2023 are the balancing figures between the figures in respect of period ended Dec 23 and the published figures of half year ended Sept 23. 9) Figures of the previous period have been recasted / reclassified to make them comparable with those of the current period wherever necessary.

1.52

As per our report of even date attached For PVAR&Associates Chartered Accountants Firm Reg. No. 005223C

(CA Ruchi Agarwal) ⊃artner M. No. 504134 Place: New Delh Dated: 09.02.2024

B.S. Rao CFO

(S.K,Chawla) Independent Director DIN-09400987

(K.K. Gupta)
Director Finance -MMTC Additional Charge of STC, DIN -08751137

Sd/-(Hardeep Singh) CMD DIN - 09778990

4.09

8.74

SMIFS Capital Markets Ltd Regd. Office: "Vaibhav" (4F), 4, Lee Road, Kolkata - 700 020 CIN No: L74300WB1983PLC036342 Tel No: 033-2290-7400/7401/7402/0544 Fax No: 033-2287-4042 2240-6884

E Mail ID: smifcap@gmail.com, Website: www.smifscap.com Website: www.smifscap.com Unaudited Financial Results for the Quarter ended 31st December, 2023

(₹ In Lakhs)

		STANDALONE		CONSOLIDATED			
Particulars	3 months ended 31.12.2023 (Unaudited)	Corresponding 3 months ended in the previous year 31.12.2022 (Unaudited)	Year ended 31.03.2023 (Audited)	3 months ended 31.12.2023 (Unaudited)	Corresponding 3 months ended in the previous year 31.12.2022 (Unaudited)	Year ended 31.03.2023 (Audited)	
Total income from operations (net)	21,502.96	1,195.55	5,739.16	21,506.75	1,200.26	5,757.58	
Net Profit(+) / Loss(-) before tax	215.27	5.89	68.07	213.15	7.04	72.70	
Net Profit(+) / Loss(-) for the period after tax	158.05	13.75	45.89	156.44	14.76	51.04	
Total Comprehensive Income for the period							
(comprising profit/(loss) for the period after tax and							
other comprehensive income after tax}	563.74	94.25	160.56	562.00	85.77	171.86	
Paid up Equity Share Capital (Face Value Rs.10/- per share)	558.50	558.50	558.50	558.50	558.50	558.50	
Earnings Per Share (EPS) (not annualised)							
a) Basic (₹)	2.83	0.25	0.82	2.80	0.26	0.91	
b) Diluted (₹)	2.83	0.25	0.82	2.80	0.26	0.91	

The above is an extract of the detailed format of Quarterly/ Nine Months Financial Results filed with the Stock Exchange unde Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Nine Months Financial Results are available on the Stock Exchange Websites (www.bseindia.com) and on the Company's websit www.smifscap.com.

Place : Kolkata Date: 09.02.2024

15®

(Rs. Lacs)

For SMIFS Capital Markets Ltd. Chairman

#### Branch Office: : 19th Floor, C Wing, Empire Tower, Reliable Tech Park, Cloud City Campus, Plot No. 31, Thane-

✓ YES BANK YES BANK LIMITED

Belapur Road, Airoli, Navi Mumbai - 400708 Publication of Notice u/s 13 (2) of the SARFAESI Act.

Registered Office: Yes Bank House, Western Express Highway, Santacruz (E), Mumbai, 400055

Notice is hereby given that the under mentioned borrower(s)/ co-borrower(s)/ guarantor(s) mortgagor(s) who have defaulted in the repayment of principal and interest of the loan facility

obtained by them from the Bank and whose loan accounts have been classified as Nor Performing Assets (NPA). The notices were issued to them under Section 13(2) of the Securitization and Re-construction of Financial Assets and Enforcement of Security Interes Act 2002 (SARFAESI Act) calling upon them to repay the amount mentioned in the respective demand notice. In connection with above, notice is hereby given once again to the below mentioned borrower(s)/ co-borrower(s) guarantor(s)/mortgagor(s) by way of this public notice & are hereby called upon to make payment of outstanding amount indicated herein below together with further interest thereon, within 60 days from the date of publication of this notice, failing which further steps will be taken after expiry of said 60 days under sub-section (4) of Section 13 of SARFAESI Act.

Sr. No.	Loan Account No. / Cust. ID		Total claim amount as per 13(2) notice	
1	AFH000100614607	Mani Karbil, Robert Sampat Karbil	Rs. 20,70,929.09/-	29-01-2024 14-12-2023

Secured Asset: - Flat No. 1212, Area Admeasuring 18.49 Sq. Mtrs. (Carpet area), on 12th Floor, J Wing, Building Type 24/1, Mohan Nano Estate, Opp. Aiyappa Temple, (hojkhuntivali, Ambernath (W), Thane 421501 29-01-2024 Bharat Prasad, AFH006800977766

Ľ	AFH006800977766	Laltidevi Prasad	16,28,530.65/-	14-12-2023			
	Secured Asset: Flat No. 201, Area Admeasuring 28.04 Sq. Mtrs. (Carpet/Built up area), 2nd Floor, Building Known as Krishna Nagari, Situated at Pam Tembhi, Next to MIDC, Navapur						
	oor, Building Known as Krist oad, Boisar (W) 401501	nna Nagan, Situated at Pan	n Tembri, Next to Mili	DC, Navapur			

29-01-2024 Shailesh Maruti Kathe AFH000100530500 6.13.018.22/-Rakhi Shailesh Kathe 01-12-2023 Secured Asset: Flat No. 202, Area Admeasuring 368.48 Sq. Ft., 2nd Floor, Building PB2 Puranik City Neral, Sector 2, Village Pimploli, Old Market, Tal. Karjat, Dist. Raigad 410101

4 AFH000100913682		Rakesh Kumar Yadav, Harishankar Yadav	Rs. 20,29,468.50/-	29-01-2024 14-12-2023
		101, Area Admeasuring 30.11 Sq. Mtrs., No. 232/4, 234/4, 241, 243/1, 244/7, 245		

East, Tal. Vasai, Dist. Palghar 401209 5 AFH022500855064 29-01-2024 Atul Kumar Dwivedi,

П		AFH022500944695	Bhavana Atul Divedi	32,75,788.22/-	29-12-2023
Ш	Se	cured Asset: Flat No. 5	502, Area Admeasuring 435.37 Sq. Mtrs.	. l.e. 383.12 Sq	. Ft. Carpet +
П	52	.25 Sq. Ft. Open Terrace	e, 5th Floor, Niraj City, Building Type No.	F, Village Barav	e, S. No. 55,

H. No. 1, Kalvan West 421301

6	AFH022501165257	Pravinraj Pillai	29,16,308.28/-	14-12-2023
		304, Area Admeasuring 307 Sq. Ft. (Red at S No. 77/1, 78/1, Padle Gaon, O		

421204 Avdesh N Pathak Rs. 29-01-2024 AFH006800792636 19,35,152.68/-Sharda N Pathak 14-12-2023

	ecured Asset: Flat No. 201, Area Admeasuring 31.13 Sq. Mtrs., 2nd Floor, D Wing, Green Park, Om Shree Green Park Co. Op. Hsg. Soc. Ltd., Village Bolinj, Virar West 401303								
8	AFH022501180267	Eshwari Mukesh Jalindre, Mukesh Shantaram Jalindre	Rs. 13,04,635.20/-	29-01-2024 14-12-2023					

Secured Asset: Flat No. 402, Area Admeasuring 29.62 Sq. Ft., 4th Floor, Shreeji Squar Phase 1, Survey No. 76/1/2/A & 119/1/A, Next to Village Valivali, Eranjad, Badlapur (É), Thans 421503 29-01-2024

14.67.940.75/-

14-12-2023

	Secured Asset: Flat No. 004, Area Admeasuring 22.30 Sq. Mtrs., Ground Floor, Reliable Garden, Phase No. 2, Building No. 2, Juchandra Road, Naigaon East 401208							
10	Cust ID-	Bhavya Clothing Co., Ms. Priti Patel,	Rs.	05-02-2024				
	6392485	Khimji Parbat Patel (Bera),	3,15,55,486.21/-	30-01-2024				

Umesh Singh, Sadhna Nishad

AFH000100639453

Secured Asset: Flat No.603, 6th Floor, Dhanlaxmi Vihar, Plot No 218, Opp Parla Petro Pump, Nanda Patkar Road, Vile Parle East Mumbai – 400 057

Dharamshi Parbat Patel (Bera)

Further, this is to bring to your attention that under Sec.13(8) of SARFAESI Act, where the amount of dues of the secured creditor together with all costs, charges and expenses incurred by secured creditor is tendered to the secured creditor at any time before the date of publication of notice for the public auction/ tender/ private treaty, the secured asset shall not be sold o  $transferred\ and\ no\ further\ steps\ shall\ be\ taken\ for\ transfer\ or\ sale\ of\ that\ secured\ asset.$ 

Date: 10.02.2024 (Authorized Officer) Place: Mumbai YES BANK Limited

# ನಾಳೆ ಹಿಂದೂಸ್ಥಾನಿ ಸಂಗೀತೋತವ

ಬೆಂಗಳೂರು: ನಗರದ ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಫೆ. 11ರ ಭಾನುವಾರ ಹಿಂದೂಸ್ತಾನಿ ಸಂಗೀತೋತ್ತವ ಮತ್ತು ರವಿ ಕೋಣನತಂಬಿಗೆ ಅವರಿಗೆ ಗೌರವ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಭಾನುವಾರ ಸಂಜೆ 4 ಗಂಟೆಯಿಂದ ಜಯನಗರದ ಎಸ್ಎಸ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿಂದೂಸ್ತಾನಿ ಸಂಗಿತ ಮತ್ತು ತಬಲಾ ತರಂಗ್ ಆಯೋಜಿಸಲಾಗಿದೆ. ಗಾಯಕ ಡಾ.ಮುದ್ದುಮೋಹನ್ ಅವಕು ಕಾರ್ಯಕ್ರಮ ಉದ್ಘಾಟಿಸಲಿದ್ದು, ಖ್ಯಾತ ತಬಲಾ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅಧ್ಯಕ್ಷತೆ ವಹಿಸುವರು. ಗಿರಿಧರ್ ಭಂಡಿವಾಡ್ ಹಾಗು ಹರೀಶ್ಚಂದ್ರ ಕುಳೂರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಗೀತವು ಸಾಮಾಜಿಕ ಪೂರ್ವಾಗ್ರಹದಿಂದ ದೂರವಿರಲು ಸಾಧ್ಯವಿಲ್ಲ ಎಂಬ ಸಂದೇಶ ಸಾರಲು ವಿಶೇಷ ಚೇತನರಾಗಿರುವ ರವಿ ಕೋಣನತಂಬಿಗೆ ಅವರಿಗೆ ಗೌರವ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಗುರು ಸಮರ್ಥ ಸಂಗೀತ ವಿದ್ಯಾಲಯದ ಅಧ್ಯಕ್ಷ ಪಂಡಿತ್ ಅಮೃತೇಶ್ ಕುಲಕರ್ಣಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯಾನ್ ನಾಗೇಂದ್ರ ರಾಣಾಫೂರ್, ಉಮಾ ಕುಲಕರ್ಣಿ, ಕು.ಅನನ್ಯಾ ಅಯೋಧ್ಯಾ ಅವರಿಂದ ಹಿದೂಸ್ತಾನಿ ಶಾಸ್ತ್ರೀಯ ಗಾಯನ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.



ಕೆ.ಆರ್.ಪುರ ಮಂಡಲ ಬಿಜೆಪಿ ವತಿಯಿಂದ ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಕುರಿತ ಸಭೆಯಲ್ಲಿ ಮಾಜೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿದರು. ಶಾಸಕ ಬೈರತಿ ಬಸವರಾಜು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಡಾ.ಚ್.ಎಂ.ಚಂದ್ರಶೇಖರ್ ಮತ್ತಿತರರು ಇದ್ದರು.

# 7 ಐಎಫ್ಎಸ್ ವರ್ಗ

ಬೆಂಗಳೂರು: ರಾಜ್ಯದಲ್ಲಿ ಏಳು ಐಎಫ್ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ. ಅರಣ ಇಲಾಖೆಯ ಪಿಸಿಸಿಎಫ್ (ಅರಣ್ಯ ರಕ್ಷಣೆ) ಆಗಿದ್ದ ವಿಜಯ್ ಶರ್ಮಾ ಅವರನ್ನು ಕಾನೂನು ಘಟಕದ ಪಿಸಿಸಿಎಫ್ ಆಗಿ ವರ್ಗಾವಣೆ ಮಾಡಿದ್ದು, ಇವರ ಜಾಗಕ್ಕೆ ಬ್ರಿಜೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಪ್ರಭಾಷ್ ಚಂದ್ರ ರೇ ಅವರನ್ನು ಅರಣ್ಯ, ಪರಿಸರ ವಿಜ್ಞಾನ ವಿಭಾಗದ ಹೆಚ್ಚುವರಿ ಪ್ರಧಾನ ಅರಣ್ಯ ಪಡೆ ಕಾರ್ಯದರ್ಶಿ ಹುದ್ದೆಗೆ, ಸಂಜಯ್ ಎಸ್.ಬಿಜ್ಜೂರ್ ಅವರನ್ನು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಥಾನಕ್ಕೆ, ಅಶ್ವಿನ್ ಕುಮಾರ್ ಸಿಂಗ್ ಅವರನ್ನು ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಂಶೋಧನಾ) ಹುದ್ದೆಗೆ, ಲಿಂಗರಾಜ ಅವರನ್ನು ಅರಣ್ಯ ಇಲಾಖೆಯ ಆಡಳಿತ ಮತ್ತು ಸಹ ಸಂಪರ್ಕ ವಿಭಾಗದ ಹೆಚ್ಚುರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಥಾನ ಹಾಗೂ ಮೈಸೂರಿನ ಹುಲಿ `ಯೋಜನೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಡಾ.ಸುನೀಲ್ ಪವಾರ್ ಅವರನ್ನು ಮೈಸೂರು ವನ್ನಜೀವಿ ಪ್ರಾಧಿಕಾರಿದ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

### ಸಮಾಚಾರ ಸಣ್ಣದಲ್ಲ

### ವೈದ್ಯನಿಂದ ಲೈಂಗಿಕ ಕಿರುಕುಳ ಆರೋಪ

ಬೆಂಗಳೂರು: ಕಿಮ್ಸ್ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯೊಬ್ಬರಿಗೆ ಜೂನಿಯರ್ ವೈದ್ಯ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೂನಿಯರ್ ವೈದ್ಯ ಡಾ.ರಾಜು ಎಂಬುವವರ ವಿರುದ್ಧ ನನ್ನನ್ನು ಹಿಂಬಾಲಿಸುತ್ತಾರೆ, ಮೈ ಕೈ ಮುಟ್ಟುತ್ತಾರೆ. ಕಾಲೇಜಿನಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಬರುತ್ತಿದ್ದಾರೆ. ಅಲ್ಲದೇ ಎದೆಯ ಮೇಲಿನ ಬಟ್ಟೆ ಎಳೆದಿದ್ದಾರೆ ಎಂದು ವೈದ್ಯೆ ಆರೋಪಿಸಿದ್ದಾರೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

### ಐಪಿಎಸ್ ಪ್ರತಾಪ್ ರೆಡಿ ರಾಜೀನಾಮೆ

**ಬೆಂಗಳೂರು:** ನಿವೃತ್ತಿಗೂ ಎರಡು ತಿಂಗಳು ಮೊದಲೇ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರು ಸ್ವಯಂ ನಿವೃತ್ತಿ ಕೋರಿ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಕರ್ನಾಟಕದ ಕೂಲ್ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರಾದ ಪ್ರತಾಪ್ ರೆಡ್ರಿ ಅವರು ಪ್ರಸ್ತುತ ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿ ದ್ದಾರೆ. ಇದೇ ವರ್ಷ ಮೇ ತಿಂಗಳು ನಿವೃತ್ತರಾಗು ತ್ತಿದ್ದರು. ಆದರೆ, ವೈಯಕ್ತಿಕ ಕಾರಣ ನೀಡಿ ಏ.30ಕ್ಕೆ ್ತಿದ್ದ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಮನವಿ ಮಾಡಿ ದ್ದಾರೆ. ಈ ರಾಜೀನಾಮೆ ರಾಜ್ಯ ಪೊಲೀಸ್ ವಲ ಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಪ್ರತಾಪ್ ರೆಡ್ಡಿ ಅವರು ಮೂಲತಃ ಆಂಧ್ರಪ್ರದೇಶದ ಗುಂಟೂರಿ ನವರು. 1964ರ ಜುಲೈ 1ರಲ್ಲಿ ಜನಿಸಿದ ಅವರು ಬಿ.ಟೆಕ್ ಪದವೀಧರರು. 1991ರಲ್ಲಿ ಕರ್ನಾಟಕ ಕೆಡರ್ ನ ಐಪಿಎಸ್ ಅಧಿಕಾರಿಯಾಗಿ ಕಾರ್ಯವನ್ನು ಆರಂಭಿಸಿದರು. ಕರ್ನಾಟಕದಲ್ಲಿ ಹಾಸನ ಜಿಲ್ಲೆಯಲ್ಲಿ ಸಹಾಯಕ ಸೂಪರಿಟೆಂಡೆಂಟ್ ಆಗಿ ಪ್ರತಾಪ್ ರೆಡ್ಡಿ ಅವರು ಕೆಲಸ ಆರಂಭಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಪಿಯಾಗಿ, ಸಿಐಡಿಯಾಗಿ ಹಲವಾರು ಮಹತ್ವದ ಪ್ರಕರಣಗಳನ್ನು ಭೇದಿಸಿದ್ದಾರೆ.

# ಗೃಹಿಣಿ ಶಂಕಾಸ್ಪದ ಸಾವಿಗೆ ತಿರುವು

ಪತ್ನಿಯನ್ನು ಕೊಲೆ ಮಾಡಿಸಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತಿ ಬಂಧನ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನ ಗೃಹಿಣಿ ಅನುಮಾನಾಸ್ತದ ಸಾವು ಪ್ರಕರಣ ತಿರುವು ಪಡೆದುಕೊಂಡಿದ್ದು, ಪತಿಯೇ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರೇಮಲತಾ (35) ಕೊಲೆಯಾದ ಗೃಹಿಣಿ. ಪ್ರಕರಣ ಸಂಬಂಧ ಪ್ರೇಮಲತಾ ಪತಿ ಶಿವಶಂಕರ್ ಮತ್ತು ಆತನ ಸ್ರೇಹಿತ ವಿನಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಮಂಗಳವಾರ (ಫೆ.6) ಪ್ರೇಮಲತಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಂಜೆ ಮಕ್ಕಳು ಶಾಲೆಯಿಂದ ವಾಪಸ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿ ಪತಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಅಲ್ಲದೆ, ಪ್ರೇಮಲತಾ ಪೋಷಕರು ಕೂಡ ಪತಿ ಕೊಲೆ ಮಾಡಿರುವುದಾಗಿ ದೂರು ನೀಡಿದ್ದರು. ಅದರಂತೆ ಪೊಲೀಸರು ತನಿಖೆ ನಡೆಸಿದಾಗ ಪತಿ ತನ್ನ ಸ್ನೇಹಿತನ ನೆರವಿನೊಂದಿಗೆ ಕೊಲೆಯಾಗಿರುವುದು ತಿಳಿದುಬಂದಿದೆ. ಕೊಲೆಗೆ ಸ್ನೇಹಿತನಿಂದ ಸಲಹೆ:

ಶಿವಶಂಕರ್ಗೆ ತುಮಕೂರು ಹುಣಸಮಾರನಹಳ್ಳಿಯ ವಿನಯ್ ಎಂಬ ಸ್ನೇಹಿತನಿದ್ದು, ಕಳೆದ ವರ್ಷ ಆತ ತನ್ನ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಹೇಳಿ ಬಿಂಬಿಸಿದ್ದ. ಪತ್ನಿಯನ್ನು ಕೆರೆಗೆ ತಳ್ಳಿ ಕೊಲೆ ಮಾಡಿದ್ದ ವಿನಯ್ ಆತ್ಮಹತ್ಯೆ ಎಂದು ಎಲ್ಲರನ್ನೂ ನಂಬಿಸಿ ಯಾವುದೇ ಅನುಮಾನ ಬಾರದಂತೆ

### ಕೊಲೆ ದೃಢಪಡಿಸಿದ್ದ ವೈದ್ಯಕೀಯ ದಾಖಲೆ

ಪ್ರೇಮಲತಾ ಪೋಷಕರು ನೀಡಿದ ದೂರು ಮತ್ತು ಪ್ರೇಮಲತಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಕುರಿತು ವೈದ್ಯಕೀಯ ಪರೀಕ್ಷೆ ವರದಿ ದೃಢಪಡಿಸಿದ ಹಿನ್ನೆಲೆಯಲ್ಲಿ ಶಿವಶಂಕರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಪ್ಪಿಸಿಕೊಂಡಿದ್ದ. ಇದು ಶಿವಶಂಕರ್ಗೆ ತಿಳಿದಿತ್ತು. ಹೆಂಡತಿ ಕೊಲೆಗಾರನಿಂದ ಮಾಹಿತಿ:

ಶಿವಶಂಕರ್ಗೆ ತನ್ನ ಪತ್ನಿಯ ಮೇಲೆ ಅನುಮಾನ ಬಂದು ಮನೆಯ ಎಲ್ಲಾ ಕಡೆ ಸಿಸಿ ಟಿವಿ ಕ್ಯಾಮೆರಾ ಹಾಕಿದ್ದ. ಅಲ್ಲದೆ, ಪತ್ನಿಯ ಕುರಿತಾದ ಅನುಮಾನವನ್ನು ವಿನಯ್ ಗೂ ತಿಳಿಸಿ ಆತ ಪತ್ನಿಯನ್ನು ಕೊಲೆ ಮಾಡಿ ಹೇಗೆ ತಪ್ಪಿಸಿಕೊಂಡಿದ್ದ ಎಂದು ಮಾಹಿತಿ ಪಡೆದಿದ್ದ. ಬಳಿಕ ನಾನು ಕೂಡ ಪತ್ನಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದು, ಅದಕ್ಕೆ ಸಹಕರಿಸುವಂತೆ ಕೇಳಿದ್ದ. ಇಬ್ಬರೂ ಸೇರಿ ಸಂಚು ರೂಪಿಸಿದ್ದರು. ಅದರಂತೆ ಮಂಗಳವಾರ ಕೊಲೆಗೆ ದಿನಾಂಕ ನಿಗದಿಪಡಿಸಿದ್ದ ಶಿವಶಂಕರ್, ಮನೆಯಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ಆಫ್

### ಬಿಬಿಎ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ಖಾಸಗಿ ಕಾಲೇಜಿನ ಆರನೇ ಮಹಡಿಯಿಂದ ಬಿಬಿಎ ವಿದ್ಯಾರ್ಥಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೊಂಗಸಂದ್ರದ ರಾಘವೇಂದ್ರ ಲೇಔಟ್ ನಿವಾಸಿ ವಿಫ್ಲೇಶ್.ಕೆ (19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ವಿಘೈಡ್ ಖಾಸೆಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದನು. ಮಂಗಳವಾರ ಕಾಲೇಜಿನ ಇಂಜಿನಿಯರಿಂಗ್ ವಿಭಾಗದ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಕುರಿತು ಪರಪ್ರನ ಆಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಮಾಡಿದ್ದ. ಬಳಿಕ ಶಿವಶಂಕರ್ ಮನೆಗೆ ಬಂದ ವಿನಯ್, ಪ್ರೇಮಲತಾ ಅವರ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ನೇಣಿಗೆ ಹಾಕಿ ಪರಾರಿಯಾಗಿದ್ದ ಮಕ್ಕಳು ಮನೆಗೆ ಬಂದು ತಾಯಿಯ ಮೃತದೇಹವನ್ನು ನೋಡಿದ ಬಳಿಕ ಏನೂ ತಿಳಿಯದಂತೆ ಮನೆಗೆ ಬಂದ ಶಿವಶಂಕರ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿಂಬಿಸಲು ಯತ್ನಿಸಿದ್ದ.

# ವಿತ್ತ ಸಚಿವೆ ಹೆಸರು ಬಳಸಿ ಮಹಿಳೆಯರಿಗೆ ವಂಚನೆ

ತಮಿಳುನಾಡು ಮೂಲದವರಿಂದ ವಂಚನೆ

ಬೆಂಗಳೂರು: ವಿತ ಸಚಿವೆ ನಿರ್ಮಲಾ ವರ್ಗಾವಣೆ ಮಾಡಿದಾರೆ. ಅಮೆರಿಕದಿಂ ಸೀತಾರಾಮನ್ ಅವರ ಹೆಸರು ದುರ್ಬಳಕೆ ● 10 ಲಕ್ಷ ಸಾಲಕ್ಕೆ ವ್ರಾಡಿಕೊಂಡು ಮಹಿಳೆ ಹಾಗೂ ಆಕೆ 5 ಲಕ್ಷ ಸಬ್ಪಿಡಿ ಯ ತಂಡ ನೂರಾರು ವುಹಿಳೆ ಯುರಿಗೆ 2019ರಿಂದ ಕೋಟ್ಯ ಂತರ ರು. ವಂಚನೆ ವಂಚಿಸಿರುವ ಪ್ರಕರಣ

• ಸಾಲ ಬೆಳಕಿಗೆ ಬಂದಿದೆ. ಪಡೆಯಲು ಟ್ರಸ್ಟ್ ನಕಲಿ ಮೂಲಕ ತಮಿಳು ಪಾವತಿಸಬೇಕು ಮೂಲದ ಪವಿತ್ಯಾ

ಎಂಬಾಕೆ ತನ್ನ ತಂಡದೊಂದಿಗೆ ಸೇರಿ ಹಲವರಿಗೆ ವಂಚನೆ ನಾಡಿದ್ದು, ಈ ಕುರಿತು ಆನೇಕಲ್, ಚಂದಾಪುರ, ಸೂರ್ಯ ನಗರ, ಹೊಸಕೋಟೆ, ಅತ್ತಿಬೆಲೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.

ನಾವು ಹೊಸೂರಿನಲ್ಲಿ ಟ್ರಸ್ಟ್ ತೆರೆದಿದ್ದೇವೆ. ನಮ್ಮ ಟ್ರಸ್ಟ್ ಗೆ ಕೇಂದ್ರ ಸರಕಾರದಿಂದ 17,000 ಕೋಟಿ ರು. ಬಂದಿದೆ. ಹಣಕಾಸು ಸಚಿವೆ ನಿರ್ಮಲಾ ದಲೂ ಟ್ರಸ್ಟ್ ಗೆ ಹಣ ಸಂದಾಯ ಆಗಿದೆ. ಆ ಹಣವನ್ನು ನಾವು ಸಾಲದ ರೂಪದಲ್ಲಿ ಕೊಡುತ್ತೇವೆ. 10 ಲಕ್ಷ ರು. ಸಾಲ ನೀಡಿದರೆ 5 ಲಕ್ತರು. ಮರುಪಾವತಿ ಮಾಡಬೇಕಿದ್ದು, ಉಳಿದ 5 ಲಕ್ಷ ರು. ಸಬ್ಪಿಡಿಯಾಗಿರುತ್ತದೆ. ಆದರೆ, ಸಾಲ ಪಡೆಯಲು ಮುಂಚಿತವಾಗಿ ಹಣ ಪಾವತಿಸಬೇಕು ಎಂದು ಪವಿತ್ರ ಮತು ತಂಡ ನಂಬಿಸಿತು

5**ರಿಂದ** 55 ಸಾವಿರ ರು.ವರೆಗೆ ಮುಂಗಡ **ಪಾವತಿ:** ಈ ರೀತಿ ವಂಚಕರ ತಂಡ 2019ರಿಂದ ನಿರಂತರವಾಗಿ ನೂರಾರು ಜನರಿಂದ 5ರಿಂದ 55 ಸಾವಿರ ರು. ವರೆಗೆ ಮುಂಗಡವಾಗಿ ಹಣ ಕಟ್ಟಿಸಿಕೊಂಡಿತ್ತು. ಮೊದಲು ಹಣ ಕಟ್ಟಿದ ಕೆಲವರು ಸಬ್ಸಿಡಿ ಸಿಗುತ್ತದೆ ಎಂಬ ಕಾರಣಕ್ಕೆ ತಮಗೆ ಪರಿಚಯ ಇದ್ದ ಮಹಿಳೆಯರಿಂದಲೂ ಹಣ ಕೊಡಿಸಿದ್ದರು. ಹಣ ಪಾವತಿಯಾದ ಬಳಿಕ ಸಾಲ ನೀಡುವಂತೆ ಪವಿತ್ರಾ ಮತ್ತು ತಂಡದವರನ್ನು ಕೇಳಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ತಾವು ವಂಚನೆಗೊಳಗಾಗಿರುವುದನ್ನು ಅರಿತ ಮಹಿಳೆಯರು ಆರೋಪಿಗಳ ವಿರುದ್ಧ

# ನಾಳೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ನೇರಳೆ ಮಾರ್ಗದ ಟ್ರಿನಿಟಿ ನಿಲ್ದಾಣ ಮತ್ತು ಎಂ.ಜಿ.ರಸ್ತೆ ನಡುವೆ ಫೆ. 11ರಂದು ಬೆಳಗ್ಗೆ 7ರಿಂದ 9ರವರೆಗೆ ಎರಡು ಗಂಟೆಗಳ ಕಾಲ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳ್ಳಲಿದೆ. ಈ ಅವಧಿಯಲ್ಲಿ ರೈಲುಗಳು ಎಂ.ಜಿ.ರಸ್ತೆ-ಚಲ್ಲಘಟ್ಟ ಹಾಗೂ ಇಂದಿರಾನಗರ-ವೈಟ್ ಫೀಲ್ಡ್ (ಕಾಡುಗೋಡಿ) ನಡುವೆ ಮಾತ್ರ ರೈಲು ಸಂಚರಿಸಲಿವೆ. ಬೆಳಗ್ಗೆ 9ರ ನಂತರ ಎಂದಿನಂತೆ ಪೂರ್ಣ ಮಾರ್ಗದಲ್ಲಿ ಸಂಚಾರ ಮುಂದುವರಿಯಲಿದೆ.

ಸಾರ್ವಜನಿಕ ಪ್ರಕಟಣೆ

ಮಾಲಿಕತ್ವಕ್ಕೊಳಪಟ್ಟ ಈ ಹಿಂದೆ ಶ್ರೀ ಕೃಷ್ಣಪ್ಪ ಮತ್ತು ಅವರ ಮಕ್ಕಳು ಸದರಿ ಶ್ರೀಮತಿ ಜಿ.ವಿ.ರತ್ನ ರವರಿಗೆ ಬರೆದುಕೊಟ್ಟ

ಗಳೂರು ಯಲಹಂಕ ಉಪನೋಂದಣಾಧಿಕಾರಿಯ

. ಕಛೇರಿಯಲ್ಲಿ ದಸ್ತಾವೇಜು ಸಂಖ್ಯೆ ವೈಎಎನ್-1

25848/2004-05 ಆಗಿ ನೋಂದಣಿಯಾಗಿ ಸಿ.ಡಿ. ಸಂಖ

ವೈಎಎನ್ಡಿ119 ರಲ್ಲಿ ದಾಖಲಾಗಿರುವ 14–03–2005 ನೆ

ಾಂಕದ ಮೂಲ ಕ್ರಯಪತ್ರವು ಕಳೆದುಹೋಗಿರುತ್ತದೆ.

ಸದರಿ ಮೂಲ ಕ್ರಯಪತ್ರವು ಯಾರಿಗಾದರು ಸಿಕ್ಕಿದ್ದು, ಈ

ಕೆಳಕಂಡವರಿಗೆ ಮಾಹಿತಿ ನೀಡಿದ್ದಲ್ಲಿ ಅಥವಾ ಹಿಂದಿರುಗಿಸಿದ್ದಲ್ಲಿ ಸೂಕ್ತ ಬಹುಮಾನ ಕೊಡಲಾಗುವುದು.

ಸದರಿ ಸೃತ್ಯಿನ ಮೇಲೆ ಯಾರಿಗಾದರೂ ಯಾವುದೇ ತೆರನಾಣ

ಹಕ್ಕಿದ್ದಲ್ಲಿ ಸೂಕ್ತ ಹುರಾವೆಯೊಂದಿಗೆ ಲಿಖಿತ ರೂಪದಲ್ಲಿ ಈ

ಮೋಹನದಾಸ ಎನ್., ನ್ಯಾಯವಾದಿ, 3944/ಎ, ಎರಡನೇ ಅಡ್ಡರಸ್ತೆ, ಬಿ ಬ್ಲಾಕ್,

ರಾಜಾಜಿನಗರ 2ನೇ ಹಂತ, ಸುಬ್ರಹ್ಮಣ್ಯನಗರ,

ಬೆಂಗಳೂರು - 560021 ಸಂ.ದೂ: 9448129391 / 9886776714

ನಮೂನೆ ಸಂಖ್ಯೆ ಯುಆರ್ಸಿ–2

ಭಾಗ–1ರ ಅಧ್ಯಾಯ 21ರಡಿ ನೋಂದಣಿ ಬಗ್ಗೆ ಸೂಚನ

ನೀಡುವ ಬಗ್ಗೆ ಜಾಹೀರಾತು [ಸೆಕನ್ 374(ಬಿ)ರ ಕಂಪನಿ ಕಾಯಿದೆ, 2013ರ ನಿಯವ

ನೋಂದಣೆಯಾಗಲು) ನಿಯಮಗಳು, 20141 ಈ ಮೂಲಕ ಸೂಚಿಸುವುದೇನೆಂದರೆ, ಷೇರುಗಳಿಂ

ಯಮಿತವಾದ ಕಂಪನಿಯನ್ನಾಗಿ ಕಂಪನಿಗಳ ಕಾಯೆ

2013ರ ಚಾಪರ್ 21ರ ಭಾಗ 1 ರ ಅಡಿಯಲ್ಲಿ ಮೆರಿಕನ

ಅಡ್ವೈಸರ್ಸ್ ಎಲ್ಎಲ್ಪ ಯನ್ನು ಹದಿನೈದು ದಿನಗಳ

ಗಂತರ ಆದರೆ ಇನ್ನು ಮುಂದೆ ಮೂವತ್ತು ದಿನಗಳ ಅವಧಿ

ಮುಗಿಯುವ ಮೊದಲು ನೋಂದಣಿ ಮಾಡಿ ಎಲ್ಎಲ್ಟ್ ಕಂಪನಿಯನ್ನಾಗಿ ಪರಿವರ್ತಿಸಲು ರಿಜಿಸ್ಟ್ರಾರ್, 'ಇ' ವಿಂಗ 2ನೇ ಮಹಡಿ, ಕೇಂದ್ರೀಯ ಸದನ, ಕೋರಮಂಗಲ

ಕಾಯ್ದೆ, 2013ರ ಪ್ರಕರಣ 366 ಉಪಪ್ರಕರಣ(2)ರ ಮಸಾರ ಅರ್ಜಿಯನ್ನು ಸಲ್ಲಿಸಲು ಉದ್ದೇಶಿಸಲಾಗಿದೆ. . ಕಂಪನಿಯ ಮುಖ್ಯ ಉದ್ದೇಶಗಳು ಈ ರೀತಿಯಾಗಿವೆ. ಎ) ಹಣಕಾಸು ಸಲಹೆಗಾರರಾಗಿ. ನಿರ್ವಹಣಾ

ಲಹೆಗಾರಾಗಿ ಕಾರ್ಯನಿರ್ವಹಿಸಲು ಮತ್ತು ವಿವಿಧ

್ಷೇತ್ರಗಳಲ್ಲಿ ಸಲಹೆ, ಸಾಮಾನ್ಯ ಆಡಳಿತ, ಕಾರ್ಯದರ್ಶಿ

ಾಣಿಜ್ಯ, ಹಣಕಾಸು, ಕಾನೂನು, ಆರ್ಥಿಕ, ಕಾರ್ಮಿಕ

ಗಾರಿಕಾ, ಸಾರ್ವಜನಿಕ ಸಂಪರ್ಕಗಳು, ವೈಜಾನಿಕ

ಾಂತ್ರಿಕ, ನೇರ ಮತ್ತು ಪರೋಕ್ಷ ತೆರಿಗೆ ಮತ್ತು ಇತರ ುಂಕಗಳನ್ನು ಒದಗಿಸುವುದು, ಅಂಕಿಅಂಶ, ಲೆಕ್ತಪ<u>ತ್</u>ತ,

ಗುಣಮಟ್ಟ ನಿಯಂತ್ರಣ ಮತ್ತು ಅವುಗಳ ಕಾರ್ಯಗತ

ಗೊಳಿಸುವಿಕೆಯ ಅಂಕಿಅಂಶ ಸಂಸ್ತರಣೆ ನಿಯಂತಣ ಮತ

ಾಮಾನ್ಯವಾಗಿ ಎಲ್ಲಾ ಹಣಕಾಸು, ಹಣಕಾಸಿನ ಮತ ಆದಾಯ ವಿಷಯಗಳಲ್ಲಿ ಸಲಹೆ ಮತ್ತು ಸಹಾಯವನ್ನು

. ಪ್ರಸ್ತಾವಿತ ಕಂಪನಿಯ ಕರಡು ಪತ್ರ ಮತ್ತು ನಿರ್ಧರೀ

ಆರ್ಟಿಕಲ್ ಅಫ್ ಅಸೊಸಿಯೇಶನ್ ನ ನಕಲನ್ನು **ನಿರ್ಧರಿ**ತ ಂಪನಿಯ ಕಚೇರಿ ವಿಳಾಸ # 17/ಡಿ, 37ನೇ ಅಡ್ಡರಸ್ತೆ, 8ನೇ

ಬಾಕ್, ಜಯನಗರ, ಬೆಂಗಳೂರು-560070 ಕರ್ನಾಟಕ

. ಈ ಅರ್ಜಿಯನ್ನು ಆಕ್ಷೇಪಿಸುವ ಯಾವುದೇ ವ್ಯಕ್ತಿಯು

ತಮ್ಮ ಆಕ್ಷೇಪಣೆಯನ್ನು ರಿಜಿಸ್ಟ್ರಾರ್, ಕೇಂದ್ರೀಯ ನೋಂದೆಗ (ಸಿಆರ್ಸ), ಭಾರತೀಯ ಕಾರ್ಪೊರೇಟ್ ವ್ಯವಹಾರಗಳ

ಸಂಸ್ಥೆ (ಐಐಸಿಎ), ಪ್ಲಾಟ್ ನಂ. 6, 7 ಮತ್ತು 8, ಸೆಕ್ಷರ್ 5

**ಪಿನ್ ಕೋಡ್-122050** ಈ ವಿಳಾಸಕ್ಕೆ ಈ ಸೂಚನ

ಪ್ರಕಟವಾದ ಇಪ್ರತ್ನೊಂದು ದಿನಗಳ ಒಳಗಾಗಿ ಲಿಖಿತ ಮೂಲ

ಕಾಗೂ ಒಂದು ಪ್ರತಿಯನ್ನು ನೋಂದಾಯಿತ ಕಚೇರಿಗ

ಕಳುಹಿಸಬಹುದು ಎಂದು ಈ ಮೂಲಕ ಸೂಚನ

ಎಂಟಿ ಮಾನೇಸರ್, ಜಿಲ್ಲೆ ಗುರಗಾಂವ್ (ಹರ್ಯಾಣ)

ಭಾರತ ಇಲ್ಲಿ ಪರಿಶೀಲಿಸಬಹುದಾಗಿದೆ.

. ಇಕಂಡವರಿಗೆ ತಕ್ಷಣ ಸಲ್ಲಿಸುವುದು.

#### THE SOUTH INDIA PAPER MILLS LIMITED CIN: L85110KA1959PLC001352

Regd. Office: Chikkayana Chatra, Nanjangud - 571 302 Karnataka State Per share da per share da STATEMENT OF UNAUDITED FINANCIAL RESULTS FOR

THE QUARTER / 9 MONTH'S ENDED 31st DECEMBER 2023

SI No	Particulars	Quarter Ended 31-12-2023	Nine Months Ended 31-12-2023	Quarter Ended 31-12-2022
1.	Total income from operations	7,191.41	22,164.74	6,307.93
2.	Net profit for the period (before Tax,			
Ш	Exceptional and / or Extraordinary Items)	(412.10)	(1,416.29)	(1,313.08)
3.	Net profit for the period before Tax,			
	(after Exceptional and / cr Extraordinary Items)	(425.63)	(1,429.82)	14.42
4.	Net Profit for the period after tax,(after			
Ш	exceptional and/ or extraordinary items)	(318.53)	(1,069.97)	14.42
5.	Total comprehensive Income for the period			
П	[comprising profit for the period (after tax)			
ш	and other comprehensive income (after tax)]	(318.53)	(1,069.97)	14.42
6.	Equity Share Capital	1,875.00	1,875.00	1,500.00
7.	Reserves (excluding Revaluation Reserve as			
П	shown in the Audited Balance Sheet of	21,410.19	21,410.19	19,064.88
Ш	previous year) under Other Equity	(as on 31-03-2023)	(as on 31-03-2023)	(as on 31-03-2022)
8.	Earnings Per Share (of Rs. 10/- each) in Rs.			
ı	Basic:	(1.70)	(5.71)	0.10
	Dit to to	(4.70)	(5.74)	0.40

(1.70) (5.71) 1. The above is an extract of the detailed format of Quarterly / 9 months ended Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations 2015. The full format of the Financial Results for the Quarter / 9 month's ended 31st Dec 2023 are available on the website of BSE Limited at www.bseindia.com & Company's website www.sipaper.com

MANISH M PATEL MANAGING DIRECTOR DIN: 00128179

bob World

Place: Naniangud

Date: 08-02-2024



ಜಯನಗರ ಶಾಖೆ Bank of Baroda P.B.No.1120, 9ನೇ ಮುಖ್ಯ ರಸ್ತೆ, 3ನೇ ಬ್ಲಾಕ್ ಜಯನಗರ, ಬೆಂಗಳೂರು ನಗರ 560 011 ಮಾರಾಟ ಸೂಚನೆ (ಅಡವಿಟ್ಟ ಚಿನ್ನದ ವಸ್ತುಗಳ ಹರಾಜು)

ಈ ಕೆಳಕಂಡ ಸಾಲಗಾರರು ನಮ್ಮಲ್ಲಿ ಚಿನ್ನದ ಅಭರಣ ಒತ್ತೆಯಿಟ್ಟು ಸಾಲ ಪಡೆದಿರುತ್ತಾರೆ. ಈ ಬಾಬ್ತು ಪಾವತಿ ಮಾಡಬೇಕಾದ ಹಣದ ಬಗ್ಗೆ ಸಾಲಗಾರರಿಗೆ ನೋಟೀಸ್ಗಳನ್ನು ನೀಡಿದ್ದು, ಸಕಾಲದಲ್ಲಿ ಸಾಲದ ಮೊತ್ತ ಮತ್ತು ಬಡ್ಡಿಯನ್ನು ಪಾವತಿ ಮಾಡಿರುವುದಿಲ್ಲ **ದಿನಾಂಕ: 20.02.2024** ರೊಳಗೆ ಆಭರಣಗಳನ್ನು ಬಿಡಿಸಿಕೊಳ್ಳದಿದ್ದಲ್ಲಿ ಆನ್*ಲೈನ್* ಹರಾಜು ಮೂಲಕ https://egold.auctiontigernet ಮೂಲಕ ಮಾರಾಟ ಮಾಡಲಾಗುತ್ತದೆ, ಅವಧಿಯೊಳಗೆ ಚನ್ನವನ್ನು ಪುನ ಪಡೆದುಕೊಳ್ಳಲು ಈ ನೋಟಿಸ್ ನ ನಕಲನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಿರುತ್ತಾರೆ.

ಕ್ರ ಸಂ.	ಶಾಖೆ ಹೆಸರು	ಸಾಲಗಾರರ ಹೆಸರು	ಖಾತೆ ಸಂಖ್ಯೆ	ಒಟ್ಟು ಆಭರಣದ ತೂಕ/ಗ್ರಾಂ	ಒಟ್ಟು ನಿವ್ವಳ ತೂಕ/ಗ್ರಾಂ			
1	ಜಯನಗರ (ಜಯನ)	ರಘುನಾಥ ಶೆಣೈ	7640600004873	562	380			
ಮೀಸಲು ಬೆಲೆ ಮತ್ತು ಇಎಂಡಿ ಅನ್ನು 11.03.2024 ರಂದು ಪ್ರಕಟಿಸಲಾಗುವುದು								

IST ಪ್ರಕಾರ ಆನ್ ಲೈನ್ ಹರಾಜು ದಿನಾಂಕ 13.03.2024 ರಂದು ಮಧ್ಯಾಹ್ನ 12 ರಿಂದ 3 ರವರೆಗ ನಡೆಯಲಿದೆ. •ಉದ್ದೇಶಿತ ಬಿಡ್ದಾರರು **ಮೆ**॥ ಇ – **ಪ್ರೊಕ್ಯೂರ್ಮೆಂಟ್ ಟೆಕ್ನಾಲಜೀಸ್ ಲಿಮಿಟೆಡ್ (Action** Tiger), ಎಲ್ಲಿಸ್ಬ್ರಿಡ್ಜ್, ಅಹಮದಾಬಾದ್, ದೂರವಾಣಿ ನಂ: 6359575981/9023724780 ಅಥವ ಇ–<mark>ಮೇಲ್ : egold@auctiontiger.net</mark> ಅನ್ನು ಸಂಪರ್ಕಿಸಬೇಕು. •ದಿನಾಂಕ 11.03.2<mark>024 ರಂದು ಸಂ</mark>ಚೆ 5.00 ಗಂಟೆಗೆ KYC ಫಾರ್ಮ್ ಗಳ ಜೊತೆಗೆ ಮೀಸಲು ದರದ ಇಎಂಡಿ ಅನ್ನು ಸಲ್ಲಿಸಬೇಕು. ಯಶಸಿ ಬಿಡ್ದಾರರು ವಿಜೀತ ಮೊತ್ತ + ಅನ್ವಯವಾಗುವ ತೆರಿಗೆಗಳನ್ನು ದಿನಾಂಕ 15.03.2024 ರಂದು ಅಥವಾ ಮೊದಲು ಪಾವತಿಸಬೇಕು, ಇಎಂಡಿ ಮೊತ್ತವನ್ನು ಪಾವತಿಸಲು ವಿಫಲವಾದರೆ ಬ್ಯಾಂಕ್ ಇಎಮ್& ಮೊತ್ತವನ್ನು ಮುಟ್ರುಗೋಲು ಹಾಕಿಕೊಳ್ಳುತ್ತದೆ. •ಉದ್ದೇಶಿತ ಬಿಡ್ದಾರರು ವಿವರವಾದ ನಿಯಮಗಳು ಮತ್ತು ಷರತ್ತುಗಳಿಗಾಗಿ ಹರಾಜು ಪೋರ್ಟಲ್ ಗೆ ಭೇಟಿ ನೀಡಬಹುದು. ಚಿನ್ನದ ಪ್ಯಾಕೆಟ್ ಗಳ ಪರಿಶೀಲನೆಯನ 12.03.2024 ರಂದು ಮಧ್ಯಾಹ್ನ 3.00 ರಿಂದ 5.00 ರವರೆಗೆ ಶಾಖೆಯ ಆವರಣದಲ್ಲಿ, ಇಎಮ್ಡ್ ಸಲ್ಲಿಸೀ

ಸ್ಥಳ : ಬೆಂಗಳೂರು ದಿನಾಂಕ : 07.02.2024

ಸಹಿ/- ಅಧಿಕೃತ ಅಧಿಕಾರಿ

# **50** ಸಾವಿರ ಬಾಕಿ, ಮನೆ ಬಾಗಿಲಿಗೆ ಪೊಲೀಸರು

2,300ಕ್ಕೂ ಅಧಿಕ ವಾಹನಗಳಿಂದ 50 ಸಾವಿರಕ್ಕೂ ಅಧಿಕ ದಂಡ ಬಾಕಿ

ಉಲಂಘನೆ ಮಾಡಿ ದಂಡ ಮಾಡದೇ ತಪ್ಪಿಸಿಕೊಂಡು ಓಡಾ ಡುವ ವರಿಗೆ ಬಿಸಿ ಮುಟ್ಟಿಸಲು ಸಂಚಾರ ಪೊಲೀಸ್ ಇಲಾಖೆ

ಮುಂದಾಗಿದೆ.

ಘನೆ ಮಾಡಿ 50 ಸಾವಿರಕ್ಕೂ ಅಧಿಕ ದಂಡ ಬಾಕಿ ಉಳಿಸಿಕೊಂಡಿದ್ದರೇ, ಅಂತಹವರ ಮನೆಗೆ ಸಂಚಾರ ಪೊಲೀಸರು ತೆರಳಿ ದಂಡ ವಸೂಲಿ ಮಾಡಲು ಮುಂದಾಗಿದ್ದಾರೆ. 2,300ಕ್ಕೂ ಅಧಿಕ ವಾಹನಗಳು 50 ಸಾವಿರಕ್ಕೂ ಅಧಿಕ ದಂಡ ಬಾಕಿ ಉಳಿಸಿಕೊಂಡಿವೆ. ಈಗಾಗಲೇ ಬೆಂಗಳೂರು ಸಂಚಾರ ಪೊಲೀಸರು ಹಲವು ವಾಹನ ಮಾಲೀಕರಿಂದ ದಂಡ ಸಂಗ್ರಹ ಮಾಡಲಾಗಿದೆ. ನಿಯಮ ಉಲ್ಲಂಘನೆ

ದಂಡ ಕಟದಿದರೆ ಅಂತಹ ವಾಹನ

ಸವಾರರ ವಿರುದ್ಧ ಪೊಲೀಸರು ಚಾಜ್

ಸಂಚಾರ ನಿಯಮ ಉಲ್ಲಂ

**ಬೆಂಗಳೂರು:** ಸಂಚಾರ ನಿಯಮ ೯ಶೀಟ್ ಸಲ್ಲಿಸಲಿದ್ದು, ನ್ಯಾಯಾ ಲಯ ಬನ್ ಜಾರಿಯಾಗಲಿದೆ.

> ಕಳೆದ ಹತ್ತು ದಿನಗಳಿಂದ ನಗರಾದ್ಯಂತ ಪಾದಚಾರಿ ಮಾರ್ಗದಲ್ಲಿ ವಾಹನ ಚಲಾವಣೆ, ಅಪ್ರಾಪ್ತರ ವಾಹನ ಚಾಲನೆ, ನೀರಿನ ಟ್ಯಾಂಕರ್, ನಂಬರ್ ಪ್ಲೇಟ್ ಮರೆ ಮಾಚುತ್ತಿರುವ ವಾಹನ ಸವಾರರನ್ನು ಪತ್ತೆ ಹಚ್ಚಿ

ಸಂಚಾರ ಪೊಲೀಸರು ಪ.ಕರಣ ದಾಖಲಿಸುತ್ತಿದ್ದಾರೆ. ಬಹುತೇಕ ಪ್ರಕರಣ ಗಳಲ್ಲಿ ನಿಯಮ ಉಲ್ಲಂಘಿಸಿದ ಸವಾರರ ಬಳಿ ಸ್ಥಳದಲ್ಲಿಯೇ ದಂಡ ವಸೂಲಿ ಮಾಡುತ್ತಿದ್ದಾರೆ. ಪದೇಪದೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರ ಚಾಲನಾ ಪರವಾನಗಿ ಅಮಾನತು ಮಾಡುವಂತೆ ಕಳೆದ ತಿಂಗಳು ಬೆಂಗಳೂರು ಸಂಚಾರ ಇಲಾಖೆ ಜಿಲ್ಲಾ ಪೊಲೀಸರಿಗೆ ಸೂಚನೆ ನೀಡಿತು.

#### ದಂಡ ಪಾವಸಿದೇ ವಾಹನ ಮಾರಿದರೆ ಚಾರ್ಚ್ ಶೀಟ್

ವಾಹನಗಳ ಮಾಲೀಕರು ಅನೇಕ ಸಂದರ್ಭಗಳಲ್ಲಿ ದಂಡ ಪಾವತಿ ಮಾಡದೇ, ವಾಹನವನ್ನು ಮಾರಾಟ ಮಾಡಿದ್ದಾರೆ. ಹೀಗೆ ಮಾಡಬಾರದು. ಮುಂದಿನ ದಿನಗಳಲ್ಲಿ ದಂಡ ಪಾವತಿಸದೇ ಇದ್ದರೆ ಕಾನೂನಾತ್ಮಕವಾಗಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಪಿಸಲಾಗುತ್ತದೆ. ಇದೀಗ ವಾಹನ ಮಾರಾಟ ಮಾಡಿದವರಿಗೆ ದಂಡ ಪಾವತಿ ಮಾಡಲು ಕಾಲಾವಕಾಶ ನೀಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್.

### ಕಳ್ಳ ಸಾಗಣೆ: 9.3 ಕೆಜಿ ಚಿನ್ನ ವಶ ಒಳ ಉಡುಪಿನಲ್ಲಿ ಅಡಗಿಸಿಟ್ಟಿದ್ದ ಚಿನ್ನ । 6 ಮಂದಿ ಬಂಧನ

**ಬೆಂಗಳೂರು**: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಾಣೆ ಮಾಡಲಾಗು ತ್ತಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಕಸ್ಟಮ್ಡ್ ಅಧಿಕಾರಿಗಳು ಬರೋಬ್ಬರಿ 6.8 ಕೋಟಿ ರು. ಮೌಲ್ಯದ 9.3 ಕೆಜಿ ಚಿನ್ನವನ್ನು ವಶಪಡಿಸಿಕೊಂಡು, 6 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರ ಪೈಕಿ ಇಬ್ಬರು ತಮಿಳುನಾಡು ಮತ್ತು ನಾಲ್ವರು ಉತ್ತರ ಭಾರತದವರು. ಮೊದಲ ಪ್ರಕರಣದಲ್ಲಿ, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಲೇಷ್ಯಾದಿಂದ ಬಂದಿಳಿದ ನಾಲ್ಕರು ಪ್ರಯಾ ಣಿಕರನ್ನು ತಪಾಸಣೆ ನಡೆಸಿದಾಗ ಒಳ ಉಡುಪಿನಲ್ಲಿ ಅಡಗಿಸಿಟುಕೊಂಡಿದ್ದ ಪೇಸ್ ರೂಪದ 2.632 ಕೆ.ಜಿ ಚಿನ್ನ ಪತ್ತೆಯಾಗಿತ್ತು. ಚಿನ್ನವನ್ನು ವಶಕ್ಕೆ ಪಡೆದ ಕಸ್ಪಮ್ ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ. 2.632 ಕೆ.ಜಿ ಚಿನ್ನದ ಮೌಲ್ಸ್ ಬರೋಬ್ಬರಿ 1.42 ಕೋಟಿ ರು. ಆಗಿದೆ. ಚಿನ್ನದ ಜತೆಗೆ 73.7 ಲಕ್ಷ ರು. ಮೌಲ್ಯದ 3,510 ಇ-ಸಿಗರೇಟ್ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನು ಎರಡನೇ ಪ್ರಕರಣದಲ್ಲಿ, ಮಲೇಷ್ಯಾ ಯಾದ ಕೌಲಲಾಂಪುರದಿಂದ ಬೆಂಗಳೂರಿಗೆ ಬಂದ ಇಬ್ಬರನ್ನು ಬಂಧಿಸಿ, ಆರೋಪಗಳಿಂದ 2.854 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಚಿನ್ನದ ಪೇಸ್ಟ್ ಅನ್ನು ತಮ್ಮ ಸಾಕ್ಷ್ ನಲ್ಲಿ ಅಡೆಗಿಸಿಟ್ಟುಕೊಂಡಿದ್ದರು. ಈ ಚಿನ್ನದ ಮೌಲ್ಯ 1.55 ಕೋಟಿ ರು. ಎಂದು ತಿಳಿದು ಬಂದಿದೆ. 3ನೇ ಪ್ರಕರಣದಲ್ಲಿ ಶಾರ್ಜಾದಿಂದ ಬಂದ ವಿಮಾನದಲ್ಲಿ ಲಗೇಜ್ ಕ್ಯಾಬಿನ್ನಲ್ಲಿ ಅಡಗಿಸಿಟ್ಟಿದ್ದ 3.75 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಕ್ಷ ತೆಗೆದುಕೊಂಡಿ ದ್ದಾರೆ. ಲಗೇಜ್ ಪರಿಶೀಲಿಸುತ್ತಿದ್ದ ಅವಧಿಯಲ್ಲಿ ಈ ಚಿನ್ನವನ್ನು ಕ್ಯಾಬಿನ್ ನಲ್ಲೇ ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ. 3.75 ಕೆಜಿ ಗಟ್ಟಿ ಚಿನ್ನ ಪತ್ತೆಯಾಗಿದೆ.

# ರಮೇಶ ಜಾರಕಿಹೊಳಿ ವಿರುದ್ಧ ಕ್ರಮ ಬೇಡ

**ಬೆಂಗಳೂರು:** ಸಕ್ಕರೆ ಕಾರ್ಖಾನೆಯ ಅಭಿವೃದ್ಧಿ ಗಾಗಿ ಪಡೆದ ಸಾಲ ಮರುಪಾವತಿ ಮಾಡದ ಆರೋಪ ಎದುರಿಸುತಿರುವ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಮುಂದಿನ ವಿಚಾರಣೆಯವರೆಗೂ ಯಾವುದೇ ಕ್ರಮ ಕೈಗೊಳ್ಳದಂತೆ ಸರಕಾರ ಮತ್ತು ಅಪೆಕ್ಟ್ ಬ್ಯಾಂಕ್ ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ನಿಂದ 439 ಕೋಟಿ ರು. ಸಾಲ ಪಡೆದು, ಬಳಿಕ ಮರು ಪಾವತಿಸದೇ ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಪ್ರಶ್ನಿಸಿ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ರಮೇಶ್ ಜಾರಕಿಹೊಳಿ ಹಾಗು ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ

ಮಗನ ಮದುವೆಗೆ ತಂದೆ ಇರುವುದು ಅತ್ಯಗತ್ಯ: ವಿಚಾರಣೆ ವೇಳೆ ರಮೇಶ್ ಜಾರಕಿಹೊಳಿ ಪರ ವಕೀಲರು ವಾದ ಮಂಡಿಸಿ, ಫೆಬ್ರವರಿ 26ರಂದು ಅರ್ಜಿದಾರರ ಮಗನ ಮದುವೆ ನಿಶ್ಚಯವಾಗಿದೆ. ಈ ಸಂದರ್ಭದಲ್ಲಿ ತನಿಖಾಧಿಕಾರಿಗಳು ಅವರನ್ನು ಬಂಧಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಹಿಂದೂ ಧರ್ಮದ ಸಂಪ್ರದಾಯ ಗಳ ಪ್ರಕಾರ ಮಗನ ಮದುವೆಯಲ್ಲಿ ತಂದೆ ಹಾಜರಿರುವುದು ಅತ್ಯಗತ್ಯ. ಆದ ಕಾರಣ ಮುಂದಿನ ವಿಚಾರಣೆಯವರೆಗೂ ಪ್ರಕರಣದ ಮೊದಲ ಅರ್ಜಿದಾರರ (ರಮೇಶ್ ಜಾರಕಿಹೊಳಿ)

ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಬಾರದು

ಎಂದು ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿತು.

# ನ್ಯಾಯಾಲಯಕ್ಕೆ ಮೋಸ ಮಾಡುವ ಜಾಲ

ಅಸಲಿ ಆಸ್ತಿ ಮಾಲೀಕರಿಂದ ಜಾಗ ಕಿತ್ತುಕೊಳ್ಳುವ ಕರಾಳ ದಂಧೆ ಬಯಲು

ಮೋಸ ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಸಲಿ ಆಸ್ತಿ ಮಾಲೀಕರಿಂದ ಜಾಗ ಕಿತ್ತುಕೊಳ್ಳುವ ಕರಾಳ ಮೆಗಾ ರಿಯಲ್ ಎಸ್ಟೇಟ್ ವಂಚನೆ ಜಾಲವೊಂದು ಬೆಳಕಿಗೆ ಬಂದಿದೆ. ಸುಮಾರು 116 ಪ್ರಕರಣಗಳಲ್ಲಿ ವಂಚನೆ

ಬೆಂಗಳೂರು: ಜನರನ್ನು ಮಾತ್ರವಲ್ಲ, ನ್ಯಾಯಾಲಯಕ್ಕೂ

ಎಸಗಿದ 18 ಮಂದಿಯ ಜಾಲವನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಭೂಮಿಯ ನಕಲಿ ಮಾಲೀಕನಾಗಿದ್ದ ಪ್ರಮುಖ ಆರೋಪಿ ಬಿ.ಮಣಿ, ನಕಲಿ ಬಾಡಿಗೆದಾರರಾಗಿದ್ದ ಅರುಣ್, ಸೆಂದಿಲ್ ಕುಮಾರ್, ಜಾನ್ ಮೋಸಸ್, ಅಂಥೋಣಿ, ನಕಲಿ ಮಾಲೀಕನ ಪರ ವಕೀಲ ಕರಾರು ಅಹಮದ್, ನಕಲಿ ಸ್ಕಾಂಪ್ ಪೇಪರ್ ತಯಾರು ಮಾಡುತ್ತಿದ್ದ ಎಡ್ವಿನ್ ಎ., ನಕೆಲಿ ಸಾಕ್ಷಿದಾರ ನರೇಂದ್ರ ಕುಮಾರ್, ನ್ಯಾಯಾಲಯಕ್ಕೆ ದಾವೆ ಸಲ್ಲಿಸುತ್ತಿದ್ದ ಎಂ.ಕಾಂತಮ್ಮ, ನಕಲಿ ಮಾಲೀಕರ ಪರವಾಗಿ ವಕಾಲತ್ತು ಸಲ್ಲಿಸುತ್ತಿದ್ದ ಬಿ.ಮಾರ್ಟಿನ್

ಕುಮಾರ್ ಸೇರಿದಂತೆ 18 ಮಂದಿಯನ್ನು ಬಂಧಿಸಲಾಗಿದೆ

ನೀಡಲಾಗಿದೆ. ದಿನಾಂಕ 10ನೇ ಫೆಬ್ರವರಿ 2024 ಮೆರಿಕನ್ ಅಡ್ಡೈಸರ್ಸ್ ಎಲ್ಎಲ್೩ ಸಹಿ/- ರಂಜಿನಿ ಕಾರ್ತಿಕ್ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು ಜಾಗದ ನಕಲಿ ದಾಖಲೆ ಮಾಡಿಸುತ್ತಿದ್ದ ಆರೋಪಿಗಳು ನಂತರ ಆಸ್ತಿಯ ಮೇಲೆ ತಗಾದೆ ಸೃಷ್ಟಿಸಿ ಡಿಐಎನ್: 1000816 ಪದೋನ್ನತ ಪಾಲುದಾರರ ಅಸಲಿ ಮಾಲಿಕನಿಗೆ ತಿಳಿಯದಂತೆ ಕೋರ್ಟ್ನಲ್ಲಿ ದಾವೆ

#### ನಕಲಿ ದಾಖಲೆ ತೋರಿಸಿ ಮಾರಾಟ

ಅಸಲಿ ದಾಖಲೆಗಳಂತೆ ನಕಲಿ ದಾಖಲೆಗಳನ್ನು ತೋರಿಸಿ ಯಾರದ್ದೋ ಆಸ್ತಿಯನ್ನು ಇನ್ಯಾರದ್ದೋ ಹೆಸರಿನಲ್ಲಿ ಮೂರನೆಯವರಿಗೆ ಮಾರಾಟ ಮಾಡುತ್ತಿದ್ದ ಆರೋಪಿಗಳು ನ್ಯಾಯಾಲಯಕ್ಕೆ ಆ ನಕಲಿ ದಾಖಲೆಗಳನ್ನು ನೀಡುತ್ತಿದ್ದರು. ಅದನ್ನು ಅಸಲಿ ಎಂದೇ ನಂಬಿ ನ್ನಾಯಾಧೀಶರು ಮೋಸ ಹೋಗಿರುವುದು ತನಿಖೆ ವೇಳೆ ಗೊತ್ತಾಗಿದೆ.

ಹೂಡುತ್ತಿದ್ದರು. ವಿಚಾರಣೆ ವೇಳೆ ಕೋರ್ಟ್ ಗೆ ತೋರಿಸುವ ಮಾಲೀಕ, ಆರೋಪಿ, ವಕೀಲ, ಸಾಕ್ಷಿದಾರ, ಬಾಡಿಗೆದಾರ ಹೀಗೆ ಎಲ್ಲವೂ ನಕಲಿಯೇ ಆಗಿರುತ್ತಿತ್ತು. ನ್ಯಾಯಾಧೀಶರು ಇದನ್ನು ನಂಬಿ ತೀರ್ಪು ನೀಡುತ್ತಿದ್ದರು. ನಂತರ ನ್ಯಾಯಾಲಯದ ಅದೇಶ ಪತ್ರ ಹಿಡಿದು ಅಸಲಿ ಭೂ ಮಾಲೀಕರಿಗೆ ಧಮಕಿ ಹಾಕುತ್ತಿದ್ದರು. ಕೋರ್ಟ್ ಆದೇಶ ಇದೆ ಎಂದು ಅಸಲಿ ಮಾಲೀಕನನ್ನು ಜಾಗ ಬಿಡಿಸುತ್ತಿದ್ದರು. ಇದೇ ರೀತಿ 116 ಬಾರಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

# ಉಚಿತ ಕೃತಕ ಅಂಗಾಂಗ ಜೋಡಣೆ ಫೆ. 18ರಂದು

ಐಐಎಂ ಆವರಣದಲ್ಲಿ ಶಿಬಿರ ಆಯೋಜನೆ

ಬೆಂಗಳೂರು: ಭಗವಾನ್ ಮಹಾವೀರ್ ವಿಕ್ಲಾಂಗ್ ಸಹಾಯತಾ ಸಮಿತಿ (ಜೈಪುರ ಫೂಟ್) ಸಹಯೋಗದಲ್ಲಿ ಫೆ. 18ರಂದು ಬನ್ನೇರುಘಟ್ಟರಸ್ತೆಯ ಐಐಎಂ ಬೆಂಗಳೂರು ಆವರಣದಲ್ಲಿ ಉಚಿತ ಕೃತಕ ಅಂಗ ಜೋಡಣೆ ಶಿಬಿರ ನಡೆಯಲಿದೆ.



ಈ ಶಿಬಿರವು ಮೊಣಕಾಲಿನ ಮೇಲಿನ ಅಂಗ ಜೋಡಣೆ, ಕ್ಯಾಲಿಪರ್ಗಳು ಮತ್ತು ಮೊಣಕಾಲಿನ ಕೆಳಗಿನ ಅಂಗ ಜೋಡಣೆಯನ್ನು ಒಳಗೊಂಡಿದೆ. ಮೊದಲ 50 ನೋಂದಾಯಿತ ಅಭ್ಯರ್ಥಿಗಳಿಗೆ ಅವಕಾಶ ಲಭ್ಯವಾಗಲಿದೆ. ನೋಂದಣಿಗೆ ಆಧಾರ್ ಕಾರ್ಡ್ ಆದ್ಯತೆಯೊಂದಿಗೆ ಸರಕಾರ

ಅನುಮೋದಿತ ದಾಖಲೆ ಕಡ್ತಾಯವಾಗಿದೆ. ಆರ್ಥಿಕವಾಗಿ ಹಿಂದುಳಿದ, ಕೃತಕ ಅಂಗ ಜೋಡಣೆ ಹೊಂದಲು ಸಾಧ್ಯವಾಗದವರಿಗೆ ಆದ್ಯತೆ ನೀಡಲಾಗುವುದು. ಈ ಸೌಲಭ್ಯ ಪಡೆಯಲು http://bit.ly/ IIMBPrayas. ನಲ್ಲಿ ನೋಂದಣಿ ಮಾಡಬಹುದು. ತಪಾಸಣೆ ಮತ್ತು ಎರಡನ್ನೂ ಭೇಟಿಯ ಒಂದೇ ದಿನದಲ್ಲಿ ಮಾಡಲಾಗುತ್ತದೆ. ಮೊದಲ 50 ನೋಂದಣಿಗಳಿಗೆ ಸ್ಥಳೀಯ ಸಾರಿಗೆ ವೆಚ್ಚವನ್ನು (ಸಾಮಾನ್ಯ ದರದಲ್ಲಿ) ಮರುಪಾವತಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.